

ದಿನಾಂಕ:10.08.2021 ರಂದು ಸಾಕ್ಷಿಯನ್ನು ಕರೆಯಿಸಿ ಪ್ರಮಾಣ ಮಾಡಲಾಯಿತು. ಸಾಕ್ಷಿಯು ಮದ್ಯಾಹ್ನ 12.30 ಕ್ಕೆ ನ್ಯಾಯಾಲಯಕ್ಕೆ ಹಾಜರು ಇರುತ್ತಾರೆ.

ಪಾಟೀಸವಾಲು: ಶ್ರೀ.ಪ್ರಕಾಶ್ ವಕೀಲರಿಂದ ಫಿರ್ಯಾದಿಪರ ಪರವಾಗಿ.

ನನ್ನ ಹಾಗೂ ಒಂದನೇ ಆರೋಪಿಯ ಮದುವೆ ಆಗಿ 17 ವರ್ಷಗಳಾಗಿದೆ. ನಮಿಬ್ಬರ ಸಂಬಂಧ ಈಗಲೂ ಅನ್ಯೋನ್ಯವಾಗಿದೆ ಎಂದರೆ ಸರಿ. ಎಲ್ಲಾ ವಿಚಾರಗಳನ್ನು ನಾನು ನನ್ನ ಗಂಡನಿಗೆ ತಿಳಿಸುತ್ತೇನೆ ಎಂದರೆ ಕೆಲವೊಂದು ವೈಯಕ್ತಿಕ ವ್ಯವಹಾರದ ವಿಚಾರಗಳನ್ನು ನಾನು ತಿಳಿಸಿರುವುದಿಲ್ಲ. ನೇಹಾ ಇಂಟರ್ಪ್ರೈಸಸ್‌ನ್ನು 2010 ರಲ್ಲಿ ಪ್ರಾರಂಭಿಸಿರಬಹುದು. ನೇಹಾ ಇಂಟರ್ಪ್ರೈಸಸ್‌ಗೆ ನಾನು ಮತ್ತು ನನ್ನ ಗಂಡ ಬಿಟ್ಟು ಬೇರೆ ಯಾರು ಪಾಲುದಾರರು ಇರುವುದಿಲ್ಲ. ಪಾಲುದಾರಿಕೆ ಸಂಸ್ಥೆಯ ಬುಕ್ ಆಫ್ ಅಕೌಂಟ್ ನನ್ನ ಗಂಡನ ಸ್ವಾಧೀನದಲ್ಲಿ ಇದ್ದು ಕಚೇರಿಯಲ್ಲಿ ಇರುತ್ತದೆ. ಏರ್-ಪೋರ್ಟ್ ರಸ್ತೆ ನಂ.329, ಕೋಡಿಹಳ್ಳಿ ನನ್ನ ಕಚೇರಿ ಇರುತ್ತದೆ. ಇದರಲ್ಲಿ ಭೂಮಿಯಿಂದ ಮಣ್ಣು ತೆಗೆಯುವ ಕೆಲಸ ಮಾಡುತ್ತೇವೆ.

2. ಫಿರ್ಯಾದಿ ನಮ್ಮ ಹತ್ತಿರದ ಸಂಬಂಧಿ. ದಿ:26.11.2013 ರಂದು ಫಿರ್ಯಾದಿಯಿಂದ ನಮ್ಮ ಪಾರ್ಟನರ್ ಶಿಪ್ ವ್ಯವಹಾರಕ್ಕಾಗಿ 35 ಲಕ್ಷ ಸಾಲ ಪಡೆದಿದ್ದೇವೆ ಎಂದರೆ ಸರಿಯಲ್ಲ. ಪರಪ್ಪನ ಅಗ್ರಹಾರದ ಸೈಟ್ ನಂಬರ್ 21 ನನ್ನ ಹೆಸರಿನಲ್ಲಿ ಇದೆ. ಇದರ ಮೂಲ ಕ್ರಯ ಪತ್ರ ನನ್ನ ಅಣ್ಣನ ಬಳಿ ನೀಡಿದ್ದು, ಈಗ ಫಿರ್ಯಾದಿ ಬಳಿ ಇದೆ ಎಂದು ನೋಟೀಸ್ ಬಂದ ನಂತರ ನನಗೆ ತಿಳಿದಿರುತ್ತದೆ. ನಾವು ಫಿರ್ಯಾದಿಯಿಂದ ಸಾಲ ಪಡೆಯುವ ಸಮಯದಲ್ಲಿ ಮೂಲ ಕ್ರಯ ಪತ್ರವನ್ನು ಫಿರ್ಯಾದಿ ನೀಡಿ ಅಡಮಾನ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದೇವೆ ಎಂದರೆ ಸರಿಯಲ್ಲ. ಧನಂಜಯ ರೆಡ್ಡಿ ಎಂದರೆ ನನ್ನ ಅಣ್ಣ. ಅವರನ್ನು ಈ ಪ್ರಕರಣದಲ್ಲಿ ಸಾಕ್ಷಿ ಮಾಡಿಸಬಹುದು. ನಾನು ಫಿರ್ಯಾದಿಗೆ 35 ಲಕ್ಷ ಹಣವನ್ನು ಹಿಂದಿರುಗಿಸಿರುವುದಿಲ್ಲ ಮತ್ತು ಅವರಿಗೆ ಭೂಗ್ಯ ಪತ್ರವನ್ನು ಮಾಡಿಕೊಟ್ಟಿರುವುದಿಲ್ಲ ಎಂದರೆ ನಾವು ಹಣ ಪಡೆಯದ ಕಾರಣ ನಾನು ಹಿಂದಿರುಗಿಸಿಲ್ಲ. ನಾವು ಹಣ ನೀಡಿದ ಕಾರಣ ದಿ:15.02.2018 ರಂದು ಫಿರ್ಯಾದಿಯಿಂದ ಒಂದು ನೋಟೀಸ್ ಬಂದಿರುತ್ತದೆ ಎಂದರೆ ಸರಿ. ನಂತರ ನಾವು ಅವರಿಂದ ಕಾಲಾವಕಾಶ ಪಡೆದು ಅಸಲು ಮತ್ತು ಬಡ್ಡಿ ಸೇರಿ ನಿಪಿ:2 ನ್ನು ನೀಡಿದ್ದೇವೆ ಎಂದರೆ ಸರಿಯಲ್ಲ. ನಿಪಿ:2 ರಲ್ಲಿ ನೇಹಾ ಇಂಟರ್ಪ್ರೈಸಸ್ ಸೀಲು ಮತ್ತು ನನ್ನ ಸಹಿ ಇದೆ ಎಂದರೆ ಸರಿ. ಖಾಲಿ ಚೆಕ್‌ನ್ನು ಸಹ ನಾನು ಅಣ್ಣನಿಗೆ ನೀಡಿದ್ದೆ. ಯಾವುದೂ ವ್ಯವಹಾರದಲ್ಲಿ ತೊಂದರೆ ಯಲ್ಲಿ ಇದ್ದೇನೆ ಎಂದು ನನ್ನ ಅಣ್ಣ ಕೇಳಿದಕ್ಕೆ ನಾನು ಚೆಕ್‌ು ಮತ್ತು ಒಂದು ದಾಖಲೆಯನ್ನು ನೀಡಿರುತ್ತೇನೆ.

3.ದೇನಾ ಬ್ಯಾಂಕಿನ ಖಾತೆಯು ವೈಯಕ್ತಿಕ ಖಾತೆ ಆಗಿರುವುದಿಲ್ಲ ಎಂದರೆ ಸರಿ. ಈ ಚೆಕ್ ಮತ್ತು ಮೂಲ ಕ್ರಯ ಪತ್ರವನ್ನು ನೀಡಿರುವುದನ್ನು ನಾನು ನನ್ನ ಗಂಡನಿಗೆ ತಿಳಿಸಿರುವುದಿಲ್ಲ. ಕರೆಂಟ್ ಅಕೌಂಟ್‌ನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದು, ನಾನು ನಾಮಕವಸ್ತೆಗಾಗಿ ಪಾರ್ಟನರ್ ಆಗಿದ್ದೇನೆ. ನಿಪಿ:7 ರಲ್ಲಿ ಪಾರ್ಟನರ್ ಶಿಪ್ ಫರ್ಮ್‌ನ್ನು ಎಲ್ಲಾ ಪಾರ್ಟನರ್ ಗಳೂ ನೋಡಿಕೊಳ್ಳಬೇಕು ಎಂದು ನಮೂದಿಸಲಾಗಿದೆ ಎಂದರೆ ಸರಿ. ನಿಪಿ:2 ನ್ನು ಫರ್ಯಾದಿಗೆ ನೀಡಿದ್ದರೂ ಸಹ ನಾನು ನನ್ನ ಅಣ್ಣನಿಗೆ ನೀಡಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ. ಫರ್ಯಾದಿಯು ನನ್ನ ಹತ್ತಿರದ ಸಂಬಂಧಿ ಯಾದ ಕಾರಣ ನಮ್ಮ ಮೇಲೆ ಭರವಸೆ ಇಟ್ಟು 35 ಲಕ್ಷ ಹಣವನ್ನು ನಮಗೆ ಸಾಲವಾಗಿ ನೀಡಿದ್ದರು ಎಂದರೆ ಸರಿಯಲ್ಲ. ದಿ:15.02.2018 ರಂದು ನೋಟೀಸಿಗೆ ಪ್ರತ್ಯುತ್ತರ ನೀಡಿದ್ದೀರಾ ಎಂದರೆ ನಾನು ಫರ್ಯಾದಿಗೆ ಕರೆ ಮಾಡಿದ್ದು, ಅವರು ನನ್ನ ಅಣ್ಣನನ್ನು ವಿಚಾರಿಸುತ್ತೇನೆ ಎಂದು ತಿಳಿಸಿದ ಕಾರಣ ನಾನು ಪ್ರತ್ಯುತ್ತರ ನೀಡಿರುವುದಿಲ್ಲ. ನಾನು ಫರ್ಯಾದಿಯನ್ನು ನಂತರ ಭೇಟಿ ಮಾಡಿ ಅಸಲು ಮತ್ತು ಬಡ್ಡಿ ಸೇರಿಸಿ ನಿಪಿ:2 ನ್ನು ನೀಡಿ ಕಾಲಾವಕಾಶ ಕೇಳಿದ್ದೇನೆ ಎಂದರೆ ಸರಿಯಲ್ಲ. ನಿಪಿ:9 ರಲ್ಲಿ ಇರುವ ಸಹಿ ನನ್ನದೆ. ಸದರಿ ನಿಪಿ:7 ನೋಟೀಸಿಗೆ ಬರವಣಿಗೆಯಲ್ಲಿ ನಾನು ಪ್ರತ್ಯುತ್ತರ ನೀಡಿರುವುದಿಲ್ಲ. ಬರವಣಿಗೆಯಲ್ಲಿ ಉತ್ತರ ಕೊಡಿಸಲು ನನಗೆ ಯಾವುದೇ ತೊಂದರೆ ಇರಲಿಲ್ಲ. ಬ್ಯಾಂಕಿನಿಂದ ನನ್ನ ಗಂಡನಿಗೆ ಚೆಕ್ಕಿನ ಬಗ್ಗೆ ಕರೆ ಬಂದ ನಂತರ ನಾನು ನನ್ನ ಗಂಡನಿಗೆ ಚೆಕ್ಕಿನ ಬಗ್ಗೆ ವಿಚಾರ ತಿಳಿಸಿದ್ದೇನೆ. ನನಗೆ ನನ್ನ ಅಣ್ಣ ಧನಂಜಯ ರೆಡ್ಡಿರವರಿಂದ ಅನ್ಯಾಯವಾಗಿರುತ್ತದೆ. ಅವರ ವಿರುದ್ಧ ನಾನು ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ. ಇದರಿಂದ ಬಗೆಹರಿಸಿಕೊಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನು ಫರ್ಯಾದಿಯು ಸಹ ನನಗೆ ತಿಳಿಸಿದ್ದಾರೆ.

4.ಪಾಲುದಾರಿಕೆ ಸಂಸ್ಥೆಯ ಲೆಕ್ಕ ಪತ್ರಗಳನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದಾರೆ. ಆಫೀಸ್ ಅಲ್ಲಿ ಚೆಕ್‌ನ್ನು ಇಟ್ಟಿದ್ದು ನಾನು ಆಫೀಸ್ ಹತ್ತಿರ ಇದ್ದಾಗ ನನ್ನ ಅಣ್ಣ ಹಣ ಕೇಳಿದ್ದು, ನಾನು ಸದರಿ ಚೆಕ್‌ನ್ನು ನನ್ನ ಅಣ್ಣನಿಗೆ ನೀಡಿದ್ದೇವೆ. ಫರ್ಯಾದಿಗೆ ಮೋಸ ಮಾಡುವ ಉದ್ದೇಶದಿಂದ ನಾನು ಮತ್ತು ನನ್ನ ಗಂಡ ಸೇರಿ ಸುಳ್ಳು ಹೇಳುತ್ತಿದ್ದೇವೆ ಎಂದರೆ ಸರಿಯಲ್ಲ. ದೇನಾ ಬ್ಯಾಂಕಿನ ಕರೆಂಟ್ ಖಾತೆಯನ್ನು ನನ್ನ ಗಂಡ ನೋಡಿಕೊಳ್ಳುತ್ತಿದ್ದು ನಾನು ನೋಡಿಕೊಳ್ಳುತ್ತಿಲ್ಲ. ಇದರ ಬಗ್ಗೆ ಯಾವುದೇ ದಾಖಲೆ ಹಾಜರುಪಡಿಸಿಲ್ಲ. ನನ್ನ ಗಂಡ ಹೇಳಿದ ಎಲ್ಲಾ ವಿಚಾರಗಳನ್ನು ನಾನು ಕೇಳುತ್ತೇನೆ ಎಂದರೆ ಸರಿಯಲ್ಲ. ಕೆಲವು ವಿಚಾರಗಳನ್ನು ಹೇಳಲು ಆಗುವುದಿಲ್ಲ. ಪಾಲುದಾರಿಕೆ ಸಂಸ್ಥೆಯ ವ್ಯವಹಾರವನ್ನು ನನ್ನ ಗಂಡನೇ ನೋಡಿಕೊಳ್ಳುತ್ತಿದ್ದು, ನಾನು

ಎಸ್ಸಿಸಿಹೆಚ್-20
ಸಿಸಿ 58045/2018 ಡಿ.ಡಬ್ಲ್ಯೂ-2

ನೋಡಿಕೊಳ್ಳುವುದಿಲ್ಲ. ಕಾನೂನಿನ ಶಿಕ್ಷೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಹೇಳುತ್ತಿದ್ದೇನೆ ಎಂದರೆ ಸರಿಯಲ್ಲ.

ಮರುವಿಚಾರಣೆ: ಇಲ್ಲ.

(ನನ್ನ ಉತ್ತರೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಿಸಲಾಯಿತು).

ಓ ಹೇ ಕೇ ಸ ಇದೆ.

5 ನೇ ಅಪರ ನ್ಯಾಯಾಧೀಶರು ಹಾಗೂ
24 ನೇ ಎಸಿಎಂಎಂ, ಬೆಂಗಳೂರು.